

**ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರು**  
**ಕರ್ನಾಟಕ ಹಾರ್ಡ್‌ವೆರ್‌ ವಿಭಾಗ, ಜಿ.ಕೆ.ವಿ.ಕೆ, ಬೆಂಗಳೂರು-65**  
**ನಾಯಂಹಳ್ಳಿಯ ಕರ್ನಾಟಕ ಹಾರ್ಡ್‌ವೆರ್‌ ಪುನಃಉಚನೆ**

ದಿನಾಂಕ: 7.8.2020

**ಈ ವಾರದ ಪುನಃಉಚನೆ (8.8.20 ರಿಂದ 11.8.20 ವರೆಗೆ)**

ನಿರ್ಯತಾಂಕಗಳು	08-08-20	09-08-20	10-08-20	11-08-20	12-08-20
ಮಳ್ಳೆ (ಮೀ ಮೀ)	0.3	27.8	4.8	12.3	1.6
ಗರಿಷ್ಠ ಉಷ್ಣಾಂಶ (ಡಿ.ಸೇ.)	27.5	28.7	24.6	24.5	24.4
ಕನಿಷ್ಠ ಉಷ್ಣಾಂಶ (ಡಿ.ಸೇ.)	19.8	19.3	18.9	19.1	18.5
ವೋಡೆ (ಪ್ರವಾಣ)	8	8	8	8	8
ಅಧ್ರ್ಯಾತ್ಮ 7.20 ಚೇ (ಶೇ)	87	92	92	90	92
ಅಧ್ರ್ಯಾತ್ಮ 2.20 ವೆ (ಶೇ)	66	62	76	81	80
ಗಾಳಿಯ ವೇಗ (ಕೆ.ಮೀ/ಗಂಟೆಗೆ)	25	24	21	23	20
ಗಾಳಿಯ ದಿಕ್ಕು (ಡಿಗ್ರಿ)	270	293	288	249	249

ಭಾರತೀಯ ಹಾರ್ಡ್‌ವೆರ್ ಇಲಾಖೆಯ ಪುನಃಉಚನೆಯ ಪ್ರಕಾರ ನಾಯಂಹಳ್ಳಿ ಹಾಗೂ ಸುತ್ತುಪುತ್ತ ಮುಂದಿನ ಏದು ದಿನಗಳು ವೋಡೆ ಕ್ಷೇತ್ರದ ವಾತಾವರಣವಿದ್ದು, 0.3–27.8 ಮೀ. ಮೀ. ಮಳ್ಳೆಯಾಗುವ ಸಂಭಾವಿತದೆ. ದಿನದ ಗರಿಷ್ಠ ಉಷ್ಣಾಂಶವು  $24-28^{\circ}\text{C}$  ಮತ್ತು ಕನಿಷ್ಠ  $18-19^{\circ}\text{C}$  ಇರಲಿದೆ. ಬೆಳಿಗಿನ ಅಧ್ರ್ಯಾತ್ಮ ಪ್ರವಾಣ ಶೇ 87–92% ಇದ್ದು, ಮಧ್ಯಾಹ್ನ  $62-81\%$  ಇರುವುದು ಮತ್ತು ಗಾಳಿಯು ಗಂಟೆಗೆ ಸರಾಸರಿ 20–25 ಕೆ. ಮೀ. ವೇಗದಲ್ಲಿ ಬೀಸುವ ಸಂಭಾವಿತದೆ.

ಆಶ್ಲೇಷ ಮಳ್ಳೆಯು ಕಾಲವು ಅಗಸ್ಟ್ 03 ರಿಂದ ಅಗಸ್ಟ್ 16 ರ ವರೆಗೆ ಇರುತ್ತದೆ. ಈ ನಕ್ಷತ್ರದ ಪ್ರಾರ್ಥನೆ ಒಂದು ವರ್ಷದ ಸರಾಸರಿ ಮಳ್ಳೆಯು 54.3 ಮೀ. ಮೀ. ವರೆಗೆ ಮಳ್ಳೆಯಾಗುತ್ತದೆ.

### **ಕರ್ನಾಟಕ ಪುನಃಉಚನೆ ಬಗ್ಗೆ ಅನುಸರಿಸಬೇಕಾದ ವಿವರ**

- ತೇವಾಂಶದ ಸಂರಕ್ಷಣೆಗಾಗಿ ಮತ್ತು ಇರುವಂತಹ ಕಳೆ ನಿರ್ವಹಣೆಗೊಂಡು, ಒಂದೆರಡು ಬಾರಿ ಕುಂಟಿ ಹಾಯಿಸುವುದು.
- ಕಳೆದ ಒಂದು ತೀಂಗಳಿನಿಂದ ವಾಡಿಕೆಗಿಂತ ಕಡಿಮೆ ಮಳ್ಳೆಯಾಗಿರುವುದರಿಂದ ಕರ್ನಾಟಕ ಹೊಂಡದಲ್ಲಿ ಶೇಕರಣೆಯಾಗಿರುವ ನೀರನ್ನು ಉಪಯೋಗಿಸಿ ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿಯನ್ನು ಕೊಡುವುದು ಸೂಕ್ತ.
- ನುಳಬಿ: ಕಬ್ಬಿಣದ ಕೊರತೆಯಿಂದ ಎಲೆಗಳು ಹಳೆದಿರುವುದು ತಿರುಗುತ್ತದೆ. ಹತ್ತೋಟಿ ವಾಡಲು ಬಯೋ-20 ಅಥವಾ ಮಲ್ಲಿಪ್ಲೇಕ್ಸ್ ನ ಲಘು ಪ್ರೋಫೆಕ್ಟಾಂಶಗಳನ್ನು ಕೊಡಬೇಕು.
- ದ್ವಾರಾ ಧಾರ್ಮಿಕ ಬೆಳೆಗಳನ್ನು ಬಿತ್ತುವ ಮುನ್ನ ಜೈವಿಕ ಗೊಬ್ಬರಗಳಾದ ರೈಜೋಬಿಯರ್ ನೀಂದ ಬೀಜೋಪಚಾರ ವಾಡಬೇಕು.

- ಅಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು: ತೇವಾಂಶದ ಆಧಾರದ ಹೇಳೆ ಬಿತ್ತನೆ ಮಾಡಬೇಕು  
ಏಕಬೆಳೆ ಪದ್ದತಿಯಲ್ಲಿ ಈ ಕೆಳಗಿನ ದೀಘಾವಧಿ ತಳಿಗಳನ್ನು ಬಿತ್ತನೆ ಮಾಡಲು ಸೂಚಿಸಲಾಗಿದೆ  
ತೊಗರಿ : ಟಿ.ಟಿ.ಬಿ-7, ಬಿ.ಆರ್.ಜಿ-1,2,4 ಮತ್ತು 5

ಎರಡುಬೆಳೆ ಪದ್ದತಿಯಲ್ಲಿ ಈ ಕೆಳಗಿನ ಮಧ್ಯಮು ಅವಧಿ ಮತ್ತು ಕಡಿಮೆ ಅವಧಿ ತಳಿಗಳನ್ನು ಬಿತ್ತನೆ ಮಾಡಲು ಸೂಚಿಸಲಾಗಿದೆ

ರಾಗಿ: ಎ.ಆರ್-365, ಕೆ.ಎ.ಆರ್-301 ಮತ್ತು 204, ಜಿ.ಪಿ.ಯು-28 ಮತ್ತು 66

ಸೆಲಗಡಲೆ: ಟಿ.ಎವ್.ಬಿ-2, ಜೆ.ಎಲ್-24, ಕೆ.ಸಿ.ಜಿ-2 ಮತ್ತು 6

ಶಕ್ತಿಮಾನ್ ಜೋಳದ ತಳಿಗಳಾದ ಡೆಕ್ಕನ್-103, ವಿಜಯ ಕಾಂಪೌಸಿಟ್ ಮತ್ತು ಗಂಗಾ-11

ಅಲಸಂದೆ : ಟಿ.ವಿ.ಎಕ್ಸ್-944, ಕೆ.ಬಿ.ಸಿ-1

ಹೆಸರು :ಪಿ.ಎಸ್-16, ಪಿ.ಡಿ.ಎವ್-84, 178 , ಉದ್ದು: ಕರಗಾವ್-3, ಟಿ-9, ರಶ್ಮಿ

ನವಣಿ: ಆರ್.ಎಸ್-118, ಕೆ-221-1,ಪಿ.ಎಸ್-4, ಎಸ್.ಬಿ.ಎ-326

ಸಾಮೆ: ಸಿ.ಒ-2, ಪಿ.ಆರ್.ಸಿ-3,ಬ.ಎಲ್.ಎ-203

ಹಾರಕ: ಪಿ.ಎಸ್.ಸಿ-1, ಜೆ.ಎನ್.ಕೆ-364, ಆರ್.ಬಿ.ಕೆ-155, ಜಿ.ಪಿ.ಯು.ಕೆ-3

- ಜಾನುವಾರು: ಜಾನುವಾರು, ರೇಷ್ಟ್ ಹಾಗೂ ಕೋಳಿ ನಾಕಣ ಕೊತಡಿಯ ಉಷ್ಣಾಂಶದ ಸ್ಥಿರತೆಯನ್ನು ಕಾಣಾಡಿಕೊಳ್ಳಲ್ಪಡು.
- ಸನ್ಯ ಸಂರಕ್ಷಣೆ: ನಾಳಿಯ ವೇಗವು ಹೆಚ್ಚಿಗಿರುವುದರಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಜೈವದ ಸಿಂಪಡಣೆಯನ್ನು ಮುಂದೂಡಿ.
- ಹೂ ಕೋನು ಹಾಗೂ ಎಲೆ ಕೋನುನಲ್ಲಿ ಎಲೆ ತಿನ್ನುವ ಹುಳು (ಡೈಮಂಡ್ ಬ್ಯಾಕ್ ಮಾತ್ರ) ಕಂಡು ಬಂದಲ್ಲಿ ಹೂ ಕೋನು ಹಾಗೂ ಎಲೆ ಕೋನುಗಳ ಜೊತೆ ಟಿಮೋಟೊ ಗಿಡಗಳನ್ನು ಅಂತರ ಬೆಳೆಯಾಗಿ ಬೆಳೆದರೆ ಈ ಹುಳುಗಳ ಸಂಖ್ಯೆಯನ್ನು ನಿಯಂತ್ರಿಸಬಹುದು. ಅಲ್ಲದೇ, ಬೇವಿನ ಕಷಾಯ/ಎಣ್ಣೆಯನ್ನು ಸಿಂಪಡಣೆ ಮಾಡಬೇಕು.

ನೋಡಲ್ ಅಧಿಕಾರಿ:

ಕೃಷಿ ಹಾವಾಮಾನ ವಿಭಾಗ  
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು